

To,

National Stock Exchange of India Limited Manager-Listing Exchange Plaza, Bandra Kurla Complex, Bandra (East) Mumbai – 400 051 Tel No. 022-2659 8237/38 BSE Limited
General manager-DSC
Phiroze Jeejeebhoy Towers
Dalal Street, Fort,
Mumbai - 400 001
022-2272 2039/37/3121

Dear Sir/s, Date: 24th August 2023

Sub: — Newspaper Advertisement — Notice of ${\bf 15}^{\rm th}$ Annual General Meeting and e-voting information.

In terms of Regulation 47 to the SEBI (Listing Obligations and Disclosure Requirements) Regulations, 2015 ('Listing Regulations'), as amended from time to time, please find enclosed herewith the newspaper advertisement of 15th Annual General Meeting Notice of the Company and e-voting information, published on 24th August 2023 in the following newspapers: a) Business Line b) Vishwavani.

Kindly take the same on record.

Thanking you,

Yours Truly,

For Coffee Day Enterprises Limited

Sadananda Poojary Company Secretary & Compliance Officer M. No.: F5223

Enclosure: Attached

QUICKLY.

Banks report robust credit, deposit growth



Mumbai: Banks saw robust credit and deposit growth in the fortnight ended August 11, according to RBI data. Deposits and credit of all scheduled banks increased by ₹67.813 crore and ₹72.575 crore, respectively, in the reporting fortnight. On y-o-y basis, banks saw deposit and credit growth of 13.26 per cent and 19.39 per cent, respectively as on August 11. OUR BUREAU

Fincare Small Finance Bank posts ₹97-crore profit n Q1

Mumbai: Fincare Small Finance Bank (FSFB) reported a net profit of ₹97.13 crore in the first quarter (Q1) of FY24, against a net loss of ₹48.69 crore in the year-ago period on the back of healthy growth in net interest income, a jump in other income. and decline in provisions. Net interest income was up 36 per cent year-on-year at ₹351.27 crore (₹258.1 crore in the year-ago quarter). OUR BUREAU

RBI will keep a watch on price stability, says Das

SOFTENING PRICES. Governor expects vegetable inflation to slow down from Sept

Anshika Kayastha

While the monetary policy can absorb the current round of transitory inflation, the Reserve Bank of India is on guard to ensure that it does not become generalised and persistent, Governor Shaktikanta Das said on Wednesday.

"Given the likely shortterm nature of the vegetable price shocks, monetary policy can await the dissipation of the first-round effects of such shocks that may produce short-lived spikes in headline inflation. We will remain on guard to ensure that secondorder effects in the form of generalisation and persistence are not allowed to take hold," he said.

FOOD PRICE SHOCKS

The remarks were part of Das' address at the 29th Lalit Doshi Memorial Lecture titled 'Building Blocks for a Sustain-Future: Reflections'.



Shaktikanta Das at the 29th Annual Lalit Doshi Memorial Lecture, in Mumbai, on Wednesday PTI

Frequent incidences of recurring food price shocks pose a risk to anchoring of inflation expectations, which has been underway since September 2022. However, the central bank will remain watchful, Das said, adding that continued and timely supply side interventions are critical to limiting the severity and duration of such shocks.

It is then necessary to be watchful of any risk to price stability and act appropriately cent on year. Food inflation more than doubled from 4.7 per cent in June to 10.6 per cent in July.

VEGETABLE PRICES

Das said that the spike in vegetable prices too is starting to see a correction and the RBI expects an appreciable slowdown in vegetable inflation from September onwards. However, deficit rainfall, uncertainty around weather events such as El Niño, and renewed geopolitical tensions continue to impart uncertainty to food

prices outlook. On the other hand, core inflation softened to 4.9 per cent in July, down 130 bps from the peak in January 2023. "This steady easing of core inflation over the last five months is indicative of the ongoing transmission of monetary policy," Das said.

line inflation rose to a higher than estimated 7.4 per cent in July driven by a surge in to-mato and other vegetable prices which rose 37.3 per

Bank credit likely to grow 13-13.5% in FY24: CARE

Our Bureau

banks' (SCBs) credit growth

is expected to be in the range

of 13-13.5 per cent for FY24,

excluding the impact of the

merger of HDFC with HDFC

Bank, according to CARE

Credit offtake experi-

enced robust growth of 16.2

per cent in Q1FY24 and the

outlook remains positive for

FY24, per the rating agency's

analysis of 30 banks, includ-

ing 12 public sector banks

and 18 private sector banks.

The positive credit growth outlook is driven by

economic expansion, in-

creased capital expenditure,

the implementation of the

PLI (production linked in-

centive) scheme, and a push

for retail credit, the agency

CARE Ratings said it is

important to consider that

this growth would be com-

ing off a high base in FY23,

which might have a marginal

As the CD (credit-de-

posit) ratio remains elev-

ated, growth in the liability

impact on the growth rate.

commercial

Scheduled

Ratings.

• Credit offtake saw robust growth of 16.2% in Q1

• Credit-deposit ratio stood at 75.1% as of July 1, 2023, expanding by ~210 bps y-o-y

• Net interest margin of SCBs witnessed a y-o-y improvement of 36 bps, reaching 3.27% in Q1

franchise would play a significant role in sustaining loan growth, said Sanjay Agarwal, Senior Director; Saurabh Bhalerao, Associate Director - BFSI Research; and Vijay Singh Gour Lead Analyst -Research, CARE Ratings.

KEY INDICATORS

The CD ratio stood at 75.1 per cent as of July 1, 2023, expanding by ~210 basis (bps) year-onyear over a year ago due to faster y-o-y growth in credit compared to deposits.

FUNDING COSTS

The agency's research team observed that competition for deposits is likely to intensify even further, resulting in a rise in funding costs in the coming quarters as rates rise and CASA (current account, savings account) share reduces

They said that the margin trajectory could witness pressure in the later part of FY24 as competition would also cap the interest rates charged at a certain level

Net interest margin

(NIM) of SCBs witnessed a year-on-year improvement of 36 basis points (bps), reaching 3.27 per cent in Q1FY24. "This enhancement can

be attributed to the faster repricing of loans, whereas deposit rates have not yet reflected the interest rates.

"Besides, SCBs witnessed higher-than-expected deposit growth in the quarter. The anticipated rise in deposit costs, which is expected to be a lag effect, is likely to put continued pressure on NIM in Q2FY24," the agency said.

Cleartrip boards bus segment; in strategic tie-up with Axis Bank

Forum Gandhi

Travel company Cleartrip, previously focussed on air and hotel services, has entered the bus segment, and plans to add railways in the near future.

Prahlad Krishnamurthi, Chief Business Officer, said Cleartrip intends to launch multiple new lines of business in the next 12 to 24 months. Its future plans encompass various segments, including packages, experiences, Visa, insurance, and forex.

"We're making substantial investments in both technology and marketing, and I believe we're well-positioned. Over the next six months, you'll witness the introduction of several new lines of business, starting with the expansion of the bus segment. Over the next 12 to 24 months, we will add more services and products, to become a robust platform,"he said.

IN BUS SEGMENT

"Cleartrip aims for a 50 per cent growth rate this year. Over 60 per cent of the workforce is engaged in projects and products not yet visible on the platform, signifying the company's rapid expansion," Krishnamurthi



Prahlad Krishnamurthi, Chief **Business Officer**

said. Despite entering the bus segment later than competitors, including RedBus, AbhiBus, and Paytm, he emphasised the importance of a strong customer value proposition. He acknowledged Cleartrip's status as a late entrant and highlighted efforts to build a compelling


While Cleartrip will be an online aggregator of inventory in buses for the time being, the company will provide an array of features to differentiate itself, including on-time performance, safety, and service quality. "We are confident that we will be able to offer the same level of inventory, if not more than our competitors, by September this year," he said.

According to travel consulting firm Videc, Cleartrip holds approximately 8.5 per cent market share in the OTA segment, making it the second-largest player in India. MakeMyTrip is the segment leader, followed closely by EaseMyTrip (EMT) at 8.1 per cent. In specific segments, Cleartrip ranks as the second-largest player in air and the third-largest in hotels. However, it is a recent entrant in the bus category, dominated by MakeMyTrip and Ixigo. Despite this, the intercity bus category is a rapidly growing segment within the Indian travel market, accounting for 14 per cent of the GBV in FY23.

TIE-UP WITH AXIS BANK In a strategic collaboration, Cleartrip has joined forces with Axis Bank to extend exclusive benefits to the bank's credit card holders. These including flight cancellations or rescheduling for just ₹1 under CT FlexMax. The partnership extends to complimentary seats, free meals, and waiver of convenience fees. Cleartrip plans to expand this partnership across international air travel, hotels, buses, and other segments.

Krishnamurthi emphasised that its acquisition by Flipkart has provided Cleartrip a substantial customer base, allowing it to confidently venture into new segments.

RBI asks some banks not to take fresh NDF arbitrage bets



and in time, he said, reiterat-

ing RBI's focus on aligning in-

flation to the 4 per cent target.

the basis of sustainable

growth. Without price stabil-

ity any growth you try to

achieve in the short term, will

only have a short life. So, price

stability is absolutely essen-

tial for maintaining the mo-

mentum of growth and sus-

taining the country's GDP

After reaching a low of 4.3

per cent in May 2023, head-

growth," Das said.

"Price stability has to form

"The RBI has told us not to take new outright arbitrage positions," a senior trader at a private sector bank said.

"Swap arbitrage positions are still allowed."

The central bank has verbally communicated the directions and there has been no written communication, two bankers said.

While the RBI spoke to these three banks directly, three other bankers said they were aware of such a development.

The sources spoke on condition of anonymity as they are not authorised to speak to the media. The RBI did not immediately respond to a Reuters' email seeking comment.

"It looks like the RBI has identified select banks to minimise the impact of any



volatility in the NDF market," a treasury official at a private bank said. The central bank has, in

the past, placed similar restrictions to manage the rupee's volatility. For instance, when the rupee hit a record low of 83.29 in October 2022, the RBI had

to not build additional positions in the NDF market. The restrictions were lifted in December once the

informally asked local banks

volatility ebbed. The rupee reached 83.16 last week and only the RBI's intervention in both the NDF and onshore markets prevented a slide to the record low, traders said.

The rupee ended at 82.6850 on Wednesday, having appreciated sharply from a low of 83.0050 earlier in the session.

Infosys staff to get 80% variable pay for Q1

Our Bureau

IT major Infosys has rolled out 80 per cent of variable payout for its employees for the first quarter ended June

In an internal mail reviewed by businessline, the company wrote to employees, "The quarterly performance bonus payout for Q1 FY24 will happen in August payroll for all eligible employees. The average payout at an organisation level at 80 per cent for Q1 FY24."

The individual payout percentages will differ based on individual performance and contribution for the quarter, according to the company.

"We delivered a good performance in Q1, setting a robust foundation for future expansion. We remained committed to helping businesses accelerate their digital journeys and catering to emerging client requirements. By staying focussed



Employees at Infosys campus in Bengaluru

on our priorities, collaborating closely across teams, and remaining adaptable to changing circumstances, we are confident in setting ourselves up for a productive and optimistic quarter ahead," the mail read.

AVERAGE VARIABLE PAY In the last quarter, the company had rolled out average variable pay of 60 per cent. In Q1, Infosys lowered its revenue guidance steeply to 1-3.5 per cent from 4-7, as the company said the delay in decision-making was playing

profit dipped 3 per cent from ₹6,128 crore last quarter. On a YoY basis, revenue from operations rose 10 per cent at Rs 37933 crore. Sequentially, revenue marginally increased by 1.3 per cent. Infosys's peer Wipro is also rolling out 81 per cent of variable payout for the first

spoilsport. The net profit for

the quarter stood at ₹5,945 crore, an 11 per cent rise year-

on-year (YoY). On a quarter-

on-quarter (QoQ) basis,

quarter to its employees. The company after announcing its Q1 results had noted that promotion cycles will continue and a variable payout up to 80 per cent will be provided in Q1 for the employees. "Variable pay is linked to business metrics for all em-

ployees. As we have done in the past, we will be awarding our employees on pre-set performance criteria metrics. We will pay out above 81 per cent of variable pay for most of our colleagues," the company said in a statement.

Physics Wallah bets big on offline expansion Muthoot Finance Ltd

Jyoti Banthia Bengaluru

Edtech unicorn Physics Wallah is scaling its offline centres, which have proven to be the fastest growing vertical for the company in terms of learner enrolment and revenue generation.

The company plans to invest ₹150 crore by 2025 for the expansion of its offline businesses, Vidyapeeths and Paathshalas, said Prateek Maheshwari, co-founder of Physcis Wallah (PW).

"We have allocated ₹150 crore for expansion of offline centres and we may increase this allocation," he

HYBRID MODEL

The company currently is operational in 38 cities through Vidyapeeth business and has Paathshala business in hybrid model in 16 cities, is expanding it to 26 more cities via Vidyapeeths and 39 more cities with Paathshalas, thus taking its presence to 119 cities across India, said Ankit Gupta, Chief Executive Officer, PW Offline.

"It is a tech-oriented offline business. Vidyapeeth, Patshala offline business will be present in 119 cities across India. Our offline is a

lot of empowered with our online technology and online touch points. And similarly, in online, we have introduced a lot of offline touch

With expansion of the offline centres, especially in tier-3 and tier-4 cities, the company is also working on its teacher training program in order to provide and ensure quality education. The company has a dedicated faculty training centre, where every three months, they train teachers for these centres.

points as well," he said.

Currently, the company has a student base of 135,000 which is estimated to reach 250,000 by the end of FY24.

REVENUE Amid the challenging times

in the edtech space, PW stands out as one of the profitable unicorn in the space. The company recorded ₹780 crore in revenue for FY22-23. It is targetting a total revenue of ₹2,400 crore at the group level, with PW business contributing ₹1,900 crore and the remaining from its inorganic expansaid Maheshwari.

"For FY24, we see 100 per cent growth in online learners, and 150 per cent growth in terms of offline learners," he said.

Place: Kochi

Date: August 23, 2023

Registered Office: 2nd Floor, Muthoot Chambers Opposite Saritha Theatre Complex, Ernakulam, Kerala - 682 018. India Telephone: (+91 484) 239 4712; Facsimile: (+91 484) 239 6506

26TH ANNUAL GENERAL MEETING OF MUTHOOT FINANCE LIMITED

NOTICE is hereby given to all shareholders of Muthoot Finance Limited ("Company") that pursuant to the provisions of the Companies Act, 2013 read with General Circulars 14/2020, 17/2020, 20/2020, 02/2021, 21/2021, 2/2022, and 10/2022, issued by the Ministry of Corporate Affairs (MCA), and all other applicable laws, regulations, and circulars issued by MCA and Securities and Exchange Board of India ("SEBI"), the Company will be conducting the 26th Annual General Meeting ("AGM") on Friday, September 29, 2023, at 3:30 PM IST through video conferencing or other audio visual means without the physical presence of the members at a common venue to transact the business that will be set forth in Notice of the 26th AGM.

In compliance with the aforementioned circulars and SEBI circulars dated January 05, 2023, May 13, 2022, January 15, 2021, and May 12, 2020, electronic copies of the Notice of AGM along with the Annual Report for FY 2022-23 will be sent to all the shareholders whose email addresses are registered with the Company / Registrar and Transfer Agent, and Depository Participant(s). The Notice of the 26th AGM and the Annual Report for the financial year 2022-23 will also be made available on the website of the Company at www.muthootfinance.com under the "Investors" section, website of the Stock Exchanges i.e. BSE Limited at www.bseindia.com; and National Stock Exchange of India Limited at www.nseindia.com and in the website of the Central Depository Services (India) Limited ("CDSL") at www.evotingindia.com. The shareholders will be able to attend and participate in the AGM only through VC / OAVM. The details for joining the AGM through VC / OAVM will be provided in the Notice of the AGM which will be sent to the shareholders.

Company requests all shareholders who have not yet registered their email address with the Company / RTA / Depository to register the same at the earliest. Shareholders who are holding shares in physical form are requested to update the email address with the Company / RTA and the shareholders holding shares in electronic form may approach their Depository Participant for

The Company is providing remote e-voting facility ("Remote E-voting") to all its shareholders to cast their votes on all resolutions set out in the Notice of the AGM. Additionally, the Company is providing the facility for voting through the e-voting system during the AGM. Detailed procedure for Remote E-voting/e-voting during the AGM will be provided in the Notice to the shareholders.

In case of any queries as regards the registration process of email address, the shareholders may contact the Company / RTA /respective Depository Participants.

> Rajesh A **Company Secretary**

For Muthoot Finance Limited

COFFEE

COFFEE DAY ENTERPRISES LTD.

Registered and Corporate Office: 23/2, Coffee Day Square, Vittal Mallya Road, Bengaluru - 560 001, Karnataka, India Tel: 080-4001 2345; Fax: 080-4001 2650

Website: www.coffeeday.com; E: Investors@coffeedaygroup.com Corporate Identification Number: L55101KA2008PLC046866

NOTICE OF 15™ ANNUAL GENERAL MEETING OF COFFEE DAY ENTERPRISES LTD.

NOTICE is hereby given that

the 15th Annual General Meeting (AGM) of the Coffee Day Enterprises Limited (the Company) will be held on Friday, 15th September 2023 at 11:00 A.M.(IST) through video conferencing (VC) or other audio visual means (OAVM) IST through Video Conference (VC')/Other Audio Visual Means (OAVM') ('e-AGM'), to transact the Ordinary Businesses as set out in the Notice of AGM ('Notice'), without the presence of the members at a common venue.

The AGM will be convened in accordance with the section 108 of the Companies Act, 2013, read with Rule 20 of the

- Companies (Management and Administration) Rules, 2014, Regulation 44 of the Securities and Exchange Board of India (SEBI') (Listing Obligations and Disclosure Requirements) Regulations, 2015 and any other applicable provisions along with the circular dated May 5, 2020 read with circulars dated April 8, 2020, April 13, 2020, and continuing circular dated December 28, 2022, issued by Ministry of Corporate Affairs (MCA Circulars'), circular dated May 12, 2020 issued by SEBI, General Circular No.02/2021 dated 13.01.2021 and continuing circular SEBI/H0/CFD/PoD-2/P/CIR/2023/4 dated January
- The Notice of the 15th AGM and the Annual Report for FY2023 of the Company have been sent, through electronic mode to all the Members whose email IDs are registered with the Company/Depository Participant(s). The Notice and the Annual Report are also available on the Company's website at www.coffeeday.com and on the website of the stock exchange(s) where the shares of the Company are listed, namely the BSE Limited at www.bseindia.com and the National Stock Exchange of India Limited at www.nseindia.com, and on the website of the National Securities Depository Limited ('NSDL') at https://www.evoting.nsdl.com/
- The Company has completed the dispatch of the Notice along with the Annual Report on Wednesday, August 23rd, 2023, through electronic mode. The requirements of sending physical copy of the Notice of the 15" AGM and Annual Report to the Members have been dispensed with vide the aforementioned circulars.
- Members holding shares in dematerialized form are requested to get their email address registered with the concerned depositories. Members holding shares in physical form are requested to furnish their email address and mobile number with the Company's Registrar & Share Transfer Agent, Link Intime India Pvt. Ltd, at rnt.helpdesk@linkintime.co.in with a copy to the Company investors@coffeedaygroup.com to get their email address registered. Members are requested to quote their DP ID & Client ID / Folio No., in case shares are held in dematerialized / physical form, as the case may be, in all correspondence with the Registrar and Share Transfer Agent and/or the Company.
- Pursuant to the requirements under the aforementioned Act. Rules, Regulations and the circulars, the items of business to be transacted at the AGM shall be transacted through electronic means. The Members (holding shares both in physical and in electronic form) are provided with the facility to cast their votes on all resolutions set forth in the Notice of AGM, through remote e-voting, prior to the date of the AGM and e-voting during the AGM for those Members who could not cast the votes earlier through remote e-voting. The Company has engaged the National Securities Depository Limited (NSDL) for facilitating the voting through electronic means as the authorized agency.
- The remote e-voting period commences on Tuesday, September 12, 2023 at 9.00 a.m. IST and ends on Thursday, September 14, 2023 at 5.00 p.m. IST. During this period, Members of the Company holding shares, in physical or materialized form, as on the cut-off date of Friday, 8^{th} September 2023 may cast their votes, electronically.
- In case a person has become a Member of the Company after sending the Notice of the AGM but on or before the cut-off date i.e. September 8th, 2023, he/she may obtain the login ID and password by sending a request to NSDL on email ID: evoting@nsdl.co.in. However, if he/she is already registered with NSDL for remote e-voting then he/she can use his/her
- existing user ID and password to cast the vote. Members will be able to attend the e-AGM or view the live webcast of AGM provided by NSDL at https://www.evoting.nsdl.com, by using their remote e-voting login credentials. Members are encouraged to use this

10. Members are requested to note that:

Date: 23rd August 2023

Place: Bangalore

The remote e-voting module shall be disabled after 5.00 p.m. on September 14, 2023;

Members who have not been able to vote during the remote e-voting period

- Once the vote is cast on a resolution, the Member shall not be allowed to change it Subsequently; The facility for e-voting shall be made available to the Members during the AGM as well, which would be for those
- Members who have cast their vote by remote e-voting prior to the AGM may also attend /participate in the e-AGM, but they shall not be entitled to vote again; $A person whose name is recorded in the Register of Members or in the Register of Beneficial Owners \\ maintained \\ by the Register of Beneficial Owners \\ maintained \\ by the Register of Beneficial Owners \\ maintained \\ by the Register \\ of Beneficial Owners \\ maintained \\ by the Register \\ of Beneficial Owners \\ maintained \\ by the Register \\ of Beneficial Owners \\ maintained \\ by the Register \\ of Beneficial Owners \\ maintained \\ by the Register \\ of Beneficial Owners \\ maintained \\ by the Register \\ of Beneficial Owners \\ maintained \\ of Beneficial Owners \\ of Bene$

Depositories as on the cut-off date i.e. Friday, September 8, 2023 and is otherwise not barred from doing so, only shall

be entitled to avail the facility of remote e-voting as well as e-voting during the AGM. The manner and procedure for e-voting for the all Members is set out in the Notice. In case of any query pertaining to e-voting, Members may refer the Frequently Asked Questions (FAQs) and evoting user manual for shareholders available at the download section of www.evoting.nsdl.com or call on toll free no.: 1800-222-990 or at telephone nos .: 91 22 2499 4545/ 1800-222-990, who will address the grievance connected with facility for the voting by electronic means. Alternatively

embers may also write to Mr. Sadananda Poojary, Company Secretary at <u>Investors@coffeedaygroup.com</u>.

By order of the Board of Directors

Sadananda Poojary Company Secretary

IndoStar Capital Finance Limited

Regd. Office: - Unit No. 505, 5th Floor, Wing 2/E, Corporate Avenue Andheri- Ghatkopa Link Road, Chakala, Mumbai, Mumbai City, MH -400093, India

Branch Office - No.21, Raja Glitz, 1st Floor, Above Karnataka Bank, KH Road, Bangalore -560027 ಸೆಕ್ಟನ್ 13(2)ರ ಸೆಕ್ಟುರಿಟೈಜೀತನ್ ಮತ್ತು ರಿಕನ್ ಸ್ಟಕ್ಷನ್ ಆಫ್ ಫೈನಾನ್ನಿಯಲ್ ಅಸೆಟ್ಸ್ ಮತ್ತು ಎನ್ಫ್ರಾರ್ಮ್ಸ್ ಮೆಂಟ್ ಆಫ್ ಸೆಕ್ಟುರಿಟಿ ಇಂಟರೆಸ್ಟ್ ಕಾಯಿದೆ, 2002ರ ಅಡಿ ಸೂಚನೆ

ನಾನು, ಮೆ|ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ನ ಅಧಿಕೃತ ಅಧಿಕಾರಿಯಾಗಿದ್ದು, ಈ ಮೂಲಕ ಕೆಳಗೆ ಹೆಸರಿಸಿರುವ ಸಾಲಗಾರ(ರು)/ಸಹ-ಸಾಲಗಾರ(ರು) ಜಾಮೀನುದಾರ(ರು) ಗಳಿಗೆ ಈ ಮೂಲಕ ನೋಟೀಸ್ ನೀಡುವುದೇನೆಂದರೆ, ನೀವು ನಿಮ್ಮ ಬಾಧ್ಯತೆಗಳ ಬಾಕಿಯನ್ನು ಮರುಪಾವತಿಸಲು ವಿಫಲರಾಗಿದ್ದು, ಅಂದರೆ ಆಸ್ತಿಯ ಮೇೕ ಮೆ। ಇಂಡೋಸ್ಟಾರ್ನಿನಿಂದ ಪಡೆದುಕೊಂಡ ಸಾಲದ ಮೂಲ ಮೊತ್ತ ಹಾಗೂ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ನಿರಂತರವಾಗಿ ಮರುಪಾವತಿಸಲು ವಿಫಲರಾಗಿರುವು ದರಿಂದ ನಿಮ ಸ್ವತ್ತುಗಳನ್ನು ಅನುತ್ತಾದಕ ಆಸ್ತಿ (ಎನ್.ಪಿ.ಎ) ಎಂದು ವರ್ಗೀಕರಿಸಲಾಗಿದೆ. ಅದರಂತೆ ನಿಮಗೆ 14.08.2023 ರಂದು ನೋಟಿಸನ್ನು ಸೆಕ್ಷನ್ 13(2)ರ ಸೆಕ್ಕುರಿಟ್ಟೆಜೇಶನ್ ಮತ್ತ ರಿಕನ್ಸಸ್ಪಕ್ಷನ್ ಆಫ್ ಫೈನಾನ್ಫಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮೆಯೆಂಟ್ ಆಫ್ ಸೆಕ್ಕುರಿಟಿ ಇಂಟರೆಸ್ಟ್ ಕಾಯಿದೆ, 2002ರ ಅನ್ವಯ ನಮಗೆ ತಿಳಿದ ನಿಮ್ಮ ಇತ್ತೀಚಿನ ವಿಳಾಸಕ್ಕೆ ಇಂಡಿಯಾ ಮೋಸ್ಟ್ ಮೂಲಕ 17.08.2023 ರಂದು ನೀಡಲಾಗಿದ್ದು, ಅದು ನಿಮ್ಮಂದ ಸ್ವೀಕೃತವಾಗದೆ ನಮಗೆ ಹಿಂತಿರುಗಿ ಬಂದಿರುತ್ತದೆ. ನೀವು ಅದರಿಂದ ಉದ್ದೇಶಪೂರ್ವಕವಾ ತಪ್ಪಿಸಿಕೊಳ್ಳುತ್ತಿದ್ದೀರೆಂದು ತಿಳಿದು ಈ ಕೆಳಗೆ ಹೆಸರಿಸಿದ ನೀವುಗಳಾದ ಸಾಲಗಾರ(ರು)/ಸಹ–ಸಾಲಗಾರ(ರು)/ಜಾಮೀನುದಾರ(ರು) ರಿಗೆ ಈ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುವುದೇನೆಂದು ನೀವು ಪಡೆದುಕೊಂಡ ಈ ಕೆಳಗೆ ನಮೂದಿಸಿದ ಸಂಪೂರ್ಣ ಬಾಕಿ ಮೊತ್ತವನ್ನು ಸಂಪುರ್ಣವಾಗಿ ಚುಕ್ತಾ ಮಾಡಬೇಕು. ನೀವು ಭದ್ರತೆಯಾಗಿಟ್ಟ ಸ್ವತ್ತಿನ ವಿವರ ಈ ಕೆಳಗಿನಂತಿದೆ.

ಸಾಲಗಾರರ/ಸಹ–ಸಾಲಗಾರರ ಹೆಸರು, ವಿಳಾಸ ಭದ್ರತೆಯ ವಿವರ ಸೂಚನೆ ದಿನಾಂಕ & ತಗಾದೆ ಮೊತ್ತ ಸೂಟನೆ ದಿನಾಂಕ & ತಗಾದೆ ಮೊತ್ತ ನಿರ್ದೇಶಕ್ಷ ಮಾಡುತ್ತದೆ ಟ್ರೇಡರ್ಸ್ ನಿರ್ದೇಶಕ್ಷ ಮಾಡುತ್ತದೆ ಟ್ರೇಡರ್ಸ್ ನಿರ್ದೇಶಕ್ಷ ಮಾಡುತ್ತದೆ ಟ್ರೇಡರ್ಸ್ ನಿರ್ದೇಶಕ್ಷ ಮಾಡುತ್ತದೆ ಟ್ರೇಡರ್ಸ್ ನಿರ್ದೇಶಕ್ಷ ಮಾಡುತ್ತದೆ ಪ್ರತಿ ಪ್ರಾಥೆ ಮಾಡುತ್ತದೆ ಪ್ರತಿ ಪ್			
ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ ಎಟಿಎಮ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹಿಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹಿಡಿಎಫ್ಸ್ಸ್ ಎಟಿಎಂ ಹತ್ತಿರ, ಬೆಂಗಳೂರು – ನಂ.1ಎ, 1ನೇ ಹೆಚ್ಚ್ ಕ್ರಾಸ್ಸ್ ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಚಿಂಬೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಲಯನ್ಗರ ಹೆಚ್ಚಿಂಬೆ, ಸುಬ್ಬಣ್ಣ ಗಾರ್ಡನ್, ವಿಜಯನಗರ ಕ್ರಮಣ್ಣ ಸುಬ್ಬಣ್ಣ ಗಾರ್ಡನ್, ವಿಜಯನಗರ ಕ್ರಮಣ್ಣ ಸುಬ್ಬಣ್ಣ ಗಾರ್ಡನ್, ವಿಜಯನಗರ ಕ್ರಮಣ್ಣ ಸುಬ್ಬಣ್ಣ ಗಾರ್ಡನ್, ವಿಜಯನಗರ ಕ್ರಮಣ್ಣ ಸುಬ್ಬಣ್ಣ ಸುಬ್ಬಣ್ಣ ಗಾರ್ಡನ್, ವಿಜಯನಗರ ಸುಬ್ಬಣ್ಣ ಗಾರ್ಡನ್, ವಿಜಯನಗರ ಸುಬ್ಬಣ್ಣ	ಸಾಲಗಾರರ/ಸಹ-ಸಾಲಗಾರರ ಹೆಸರು, ವಿಳಾಸ	ಭದ್ರತೆಯ ವಿವರ	
	ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – 560040. 2. ಮೆಗಿ ಶ್ರೀ ಮಹದೇಶ್ವರ ಫ್ಯಾಷನ್ಸ್ ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – 560040. 3. ಶ್ರೀ ಎಸ್ ಜೆ ಗಿರೀಶ ನಂ.28, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ ಎಟಿಎಮ್ ಹತ್ತಿರ, ಬೆಂಗಳೂರು – 560040. 4. ಶ್ರೀ ಎಸ್ ಜೆ ಗಿರೀಶ ನಂ.1ಎ, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – 560040. 5. ಶ್ರೀ ಎಸ್ ಜೆ ಗಿರೀಶ ನಂ.1ಎ, 1ನೇ ಹೆಚ್ ಕ್ರಾಸ್, 7ನೇ ಮುಖ್ಯ ರಸ್ತೆ, ಸುಬ್ಬಣ್ಣ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು – 560040. 6. ಶ್ರೀ ಪ್ರಮೋದ್ ಜಿ ನಂ.28, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ, ಹೆಚ್ಡಿಎಫ್ಸ್ ಎಟಿಎಂ ಹತ್ತಿರ, ಬೆಂಗಳೂರು–560040. 7. ಶ್ರೀ ಪ್ರಮೋದ್ ಜಿ ನಂ.23, 1ನೇ ಹೆಚ್ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯನಗರ ಗಾರ್ಡನ್, ವಿಜಯನಗರ, ರಿಲಯನ್ಸ್ ಹತ್ತಿರ, ಬೆಂಗಳೂರು–560040.	ಆಸ್ತಿಯ ಮುನ್ನಿಪಲ್ ನಂ. 1ಎ (ಹಳೆ ನಂ.1), 1ನೇ ಕ್ರಾಸ್, ಸುಬ್ಬಣ್ಣ ಗಾರ್ಡನ್, ವಿಜಯ ನಗರ್, ಬೆಂಗಳೂರು ವಾರ್ಡ್ ನಂ.40, ಅತ್ತಿಗುಪ್ಪೆ, ವಿಜಡಿ ನಂ. 40–116–1ಎ ಮತ್ತು ಚಕ್ಕುಬಂದಿ; ಮೂರ್ವಕ್ಕೆ: ಬಿ ಸೀತಪ್ಪ, ಪಶ್ಚಿಮಕ್ಕೆ: ಖಾಸಗಿ ಆಸ್ತಿ, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ, ಖಾಸಗಿ ಆಸ್ತಿ, ವಿಸ್ತೀರ್ಣ: ಮೂರ್ವದಿಂದ ಪಶ್ಚಿಮಕ್ಕೆ: 29 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: 16+21/2ಅಡಿ.	ಒಟ್ಟು ಮೊತ್ತ ರೂ.94,29,305/– (ತೊಂಭತ್ವನಾಲ್ಕು ಲಕ್ಷ ಇಪ್ಪತ್ತೊಂಭತ್ತು ಸಾವಿರದ ಮುನ್ಯೂರ ಐದು ರೂಪಾಯಿಗಳು ಮಾತ್ರ) ಸಾಲದ ಖಾತಾ ಸಂ. LSBGL05119-20004084 LSBGL13920-210004117

ತಗಾದೆ ಮೊತ್ತ ಜೊತೆಗೆ ಭವಿಷ್ಯದ ಬಡ್ಡಿ ಮತ್ತು ಸೇರಿರುವ ಬಡ್ಡಿಯೆನ್ನು ಈ ನೋಟಿಸ್ ಪ್ರಕಟವಾದ 60 ದಿನಗಳ ಒಳಗೆ ಪಾವತಿಸಬೇಕು ತಪ್ಪಿದಲ್ಲಿ (ಯಾವುದೇ ಪೂರ್ವಾಗ್ರಹ ಪೀಡಿತವಾಗಿರದೆ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿ. ಗೆ ಲಜ್ಜ್ನದಿರುವ ಹಕ್ಕುಗಳ ಪರಿಹಾರೋಪಾಯಗಳ ಮೂಲಕ) ಭದ್ರತಾ ಆಸ್ತಿಗಳ/ಅಡಮಾನ ಆಸ್ತಿಗಳ ಸ್ವಾಧೀನತೆ ಬಗ್ಗೆ ಸೆಕ್ಷನ್ 13(4)ರ ಸೆಕ್ಕುರಿಟೈಜೇತನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನಾನ್ಫಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಸೆಕ್ಕುರಿಟಿ ಇಂಟರೆಸ್ಟ್ ಕಾಯಿದೆ, 2002 ಮತ್ತ ಅದರಲ್ಲಿರುವ ನಿಯಮದ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಿರುವರು. ಮೇಲೆ ಹೇಳಲಾದ ಇಬ್ಬರು ಪಾರ್ಟಿಗಳಿಗೆ ಸಲಹೆ ನೀಡುವುದೇನೆಂದರೆ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿ. ಗೆ ಚಾರ್ಜ್ ನಲ್ಲಿರುವ ಮೇಲೆ ವಿವರಿಸಿದ ಆಸ್ತಿಗಳ ವರ್ಗಾವಣೆ ಅಥವಾ ಇನ್ನಿತರೆ ಯಾವುದೇ ಮೂರನೇ ವ್ಯಕ್ತಿಯ ಹಿತಾಸಕ್ತಿಯನ್ನು ಸೃಷ್ಟಿಸುವಂತಿಲ್ಲ. ಅಧಿಕೃತ ಅಧಿಕಾರಿ

Brewing new possibilities.

ಕಾಫಿ ಡೇ ಎಂಟರ್ಪ್ರೈಸಸ್ ಲಿ.

ನೋಂದಾಯಿತ ಮತ್ತು ಕಾರ್ಮೊರೇಟ್ ಕಚೇರಿ: 23/2, ಕಾಫಿ ಡೇ ಸ್ತ್ವೇರ್ ವಿಠಲ್ ಮಲ್ಯ ರಸ್ತೆ, ಬೆಂಗಳೂರು-560 001. ಕರ್ನಾಟಕ, ಭಾರತ ದೂ: 080-4001 2345, ಫ್ಯಾಕ್ಸ್: 080-4001 2650 ಇ–ಮೇಲ್: investors@coffeedaygroup.com, ವೆಬ್ಸೈಟ್: www.coffeeday.com ಕಾರ್ಮೆರೇಟ್ ಗುರುತಿನ ಸಂಖ್ಯೆ: L55101KA2008PLC046866

ಕಾಫಿ ಡೇ ಎಂಟರ್ ಪ್ರೈಸಸ್ ಲಿ.ನ 15ನೇ ವಾರ್ಷಿಕ ಮಹಾಸಭೆಯ ಸೂಚನೆ

. ಕಂಪನಿಯ 15ನೇ ವಾರ್ಷಿಕ ಮಹಾಸಭೆ (ಎಜಿಎಂ) ಶುಕ್ರವಾರ 15ನೇ ಸೆಪ್ರಂಬರ್ 2023ರಂದು ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 11.00ಕ್ಕೆ ವಿಡಿಯೋ ಕಾನರೆನಿಂi ('ವಿಸಿ')/ಇತರೆ ಆಡಿಯೋ ವಿಶುವಲ್ ('ಒಎವಿಎಂ') ('ಎ–ಎಜಿಎಂ') ಮೂಲಕ ಅನುಸಾರ ಸಾಮಾನ್ಯ ಸ್ಥಳದಲ್ಲಿ ಸದಸ್ಯರ ಭೌತಿಕ ಉಪಸ್ಥಿತಿ ಇಲ್ಲದೆ ಕಂಪನಿಗಳು ವಜಿಎ ('ಸೂಚನೆ') ನ್ನು ವಿಸಿ / ಒಎವಿಎಂ ಮೂಲಕ ನಡೆಸಲು ಎಜಿಎಂನ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರಗಳನ್ನು ನಡೆಸಲು ಸೂಚನೆ ನೀಡಿದಂತೆ ನಡೆಸಲಾಗುತ್ತದೆ.

ಸಕ್ಷನ್ 108 ರ ಕಂಪನಿ ಕಾಯ್ದೆ 2013 ನ್ನು ಓದಿಕೊಂಡಂತೆ, ನಿಯಮ 20ರ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014, ನಿಯಮಾವಳಿಗಳು 44ರ ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯ (ಸೆಬಿ) (ಲಿಸ್ಟಿಂಗ್ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಂತ್ರಣಗಳ 2015 ಮತ್ತು ಇತರ ಅನ್ಯಯವಾಗುವ ಪ್ರಾವಿಜನ್'ಗಳ ಜೊತೆಗೆ ಹಾಗು ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ವು ಕ್ರಮವಾಗಿ ಹೊರಡಿಸಿದ ಸಾಮಾ ಸುತ್ತೋಲೆ ಸಂ. ಮೇ 05, 2020 ನ್ನು ಓದಿಕೊಂಡಂತೆ ದಿನಾಂಕ ಎಪ್ರಿಲ್ 8, 2020, ಎಪ್ರಿಲ್ 13, 2020 ರಂತೆ ಮತ್ತು ಮುಂದುವರಿದ ಸುತ್ತೋಲೆ ದಿನಾಂಕ ಡಿಸೆಂಬರ್ 28 2022 ಸೆಬಿ ಯಿಂದ ನೀಡಲಾದ ಸುತ್ತೋಲೆ ಸಂ. ಮೇ 12, 2020 ಮತ್ತು ಮುಂದುವರಿದ ಸಾಮಾನ್ಯ ಸುತ್ತೋಲೆ ಸಂ. 02/2021 ದಿನಾಂಕ 13.01.2021 ಮತ್ತು ಮುಂದುವರಿದ ಸುತ್ತೋಲೆ ಎಸ್ಇಬಿಐ/ಹೆಚ್ಒ/ಸಿಎಫ್ಡ್/ಪಿಒಡಿ–2/ಪಿ/ಸಿಐಆರ್/2023/4 ದಿನಾಂಕ ಜನವರಿ 5, 2023 ("ಸೆಬಿ ಸುತ್ತೋಲೆಗಳು") ಅನ್ವಯ ಎಜಿಎಂ ನು

ಮೇಲಿನ ಸುತ್ತೋಲೆಗಳಿಗೆ ಅನುಸಾರವಾಗಿ 15ನೇ ಎಜಿಎಂನ ಸೂಚನೆ ಮತ್ತು ಆರ್ಥಿಕ ವರ್ಷ 2023ರ ವಾರ್ಷಿಕ ವರದಿಯನ್ನು ವಿದ್ಯುನ್ಮಾನ ಮಾದರಿಯಲ್ಲಿರುವ ಕಂಪನಿ ಡೆಪಾಸಿಟರಿ ಪಾರ್ಟಿಸಿಪೆಂಟ್ ಬಳಿ ನೊಂಂದಾಯಿತವಾದ ಎಲ್ಲಾ ಷೇರುದಾರರಿಗೆ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಕಳುಹಿಸಲಾಗಿದೆ. ಎಜಿಎಂ ಮತ್ತು ವಾರ್ಷಿಕ ವರದಿಗಳನು ಕಂಪನಿಯ ವೆಬ್ಸ್ಟೆಟ್ www.coffeeday.com ಮತ್ತು ಕಂಪನಿಯ ಷೇರುಗಳು ನೋಂದಾಯಿತವಾದ ಸ್ಟಾಕ್ ಎಕ್ಸ್ಚೇಂಜ್ ವೆಬ್ಸೈಟ್ www.bseindia.com ಮತ www.nseindia.com ಮತ್ತು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡೌಎಲ್)ನ ವೆಬ್ಸೈಟ್ https://www.evoting.nsdl.com ನಲ್ಲಿ ಲಭ್ಯವಿರುತ್ತದೆ.

ಕಂಪನಿಯು ಎಲೆಕ್ಟಾನಿಕ್ ಮಾದರಿಯ ಮೂಲಕ ಸೂಚನೆಯ ಜೊತೆಗೆ ವಾರ್ಷಿಕ ವರದಿಯನ್ನು ಕಳುಹಿಸುವ ಕಾರ್ಯವನ್ನು ಬುಧವಾರ, 23ನೇ ಆಗಸ್ಟ್, 2023ರಂದ ಪೂರ್ಣಗೊಳಿಸಿದೆ. ಸದಸ್ಯರುಗಳಿಗೆ ಮೇಲೆ ತಿಳಿಸಿದ ಸುತ್ತೋಲೆಗಳ ಅನುಸಾರ 15ನೇ ಎಜಿಎಂನ ಸೂಚನೆ ಮತ್ತು ವಾರ್ಷಿಕ ವರದಿಗಳ ಭೌತಿಕ ಪ್ರತಿಗಳನು

ಡಿಮೆಟೀರಿಯಲೈಸ್ಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು ತಮ್ಮ ಇ–ಮೇಲ್ ವಿಳಾಸವನ್ನು ಸಂಬಂಧಿಸಿದ ಡೆಪಾಸಿಟರಿಗಳ ಬರಿ ನೋಂದಾಯಿಸಲ ಕೋರಲಾಗಿದೆ. ವಾರ್ಷಿಕ ವರದಿಯನ್ನು ಸ್ವೀಕರಿಸಲು ಕಂಪನಿಯ ಆರ್'ಟಿಎ ಡಿಪಿಯೊಂದಿಗೆ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸದ ಅಪ್*ಡೇಟ್* ಮಾಡದ ಭೌತಿಕ ಡಿಮ್ಯಾಟ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು ಕಂಪನಿಯ ರಿಜಿಸ್ಟಾರ್ ಮತ್ತು ಷೇರು ಟ್ರಾನ್ಸ್ಫ್ ಏಜೆಂಟ್, ಲಿಂಕ್ ಇನ್ಟೈಮ್ ಇಂಡಿಯ ಪ್ರೈವೇಟ್ ಲಿ.ನ ಈ ಕೆಳಗಿನ ಲಿಂಕ್ rnt.helpdesk@linkintime.co.in ಜೊತೆಗೆ ಒಂದು ಪ್ರತಿಯನ್ನು ಕಂಪನಿಯ investors@coffeedaygroup.com ಗೆ ಕಳುಹಿಸಿ ್ರಾ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸಿಕೊಳ್ಳಬಹುದು. ಡಿಮೆಟೀರಿಯಲೈಸ್ಡ್ / ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು ತಮ್ಮ ಡಿಪಿ ಐಡಿ ಮತ್ತು ಕ್ಲೈಂಟ್ ಐಡಿ/ಫೋಲಿಯೋ ನಂ.ಗಳನ್ನು ಎಲ್ಲಾ ಸಮಯದಲ್ಲೂ ರಿಜಿಸ್ಟ್ರಾರ್ ಮತ್ತು ಷೇರು ಟ್ರಾನ್ಸ್ ಫರ್ ಏಜೆಂಟ್ ಮತ್ತು / ಅಥವಾ ಕಂಪನಿ ಜೊತೆ ನಡೆಸುವ ಎಲ್ಲಾ ಸಂವಹನಗಳಲ್ಲಿನಲ್ಲಿ ನಮೂದಿಸಲು ಕೋರಲಾಗಿದೆ.

ಮೇಲೆ ಹೇಳಲಾದ ಕಾಯಿದೆ. ನಿಯಮಗಳು ಮತ್ತು ರೆಗ್ಯುಲೇಷನ್ಸ್ ಮತ್ತು ಸುತ್ತೋಲೆಗಳಿಗೆ ಅನುಗುಣವಾಗಿ ಎಲೆಕ್ಟಾನಿಕ್ ಮಾದರಿಯ ಮೂಲಕ ಮಾತ್ರ ಎಜಿಎಂ ನು ನಡೆಸಲಾಗುವುದು. ಸದಸ್ಯರು (ಭೌತಿಕ ಮತ್ತು ವಿದ್ಯುನ್ಮಾನ ಮಾದರಿಯಲ್ಲಿ ಷೇರುಗಳನ್ನು ಹೊಂದಿರುವವರು) ಎಜಿಎಂ ಸೂಚನೆಯ ನಡಾವಳಿಗಳ ಮೇಲೆ ರಿಮೋಟ್ ಇ-ವೋಟಿಂಗ್ ಮೂಲಕ ಎಜಿಎಂ ಗೆ ಮೊದಲೇ ಹಾಗೂ ಎಜಿಎಂ ನಲ್ಲಿ ಹಾಜರಿದ್ದು, ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಲು ಸಾಧ್ಯವಾಗದ ಸದ್ಯರಿಗೆ ಇ-ವೋಟಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಂಪನಿಯು ಎಲೆಕ್ಷಾನಿಕ್ ಮಾದರಿಯ ಮೂಲಕ ಮತದಾನ ವ್ಯವಸ್ಥೆಯನ್ನು ಕಲ್ಪಿಸಲು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟ ಲಿಮಿಟೆಡ್ (ಎನ್ಎಸ್ಡೌಎಲ್) ನ್ನು ಅಧಿಕೃತ ಏಜೆನ್ಸಿಯನ್ನಾಗಿ ನೇಮಿಸಿದೆ.

ರಿಮೋಟ್ ಇ–ವೋಟಿಂಗ್ ಮತದಾನವು ಮಂಗಳವಾರ 12ನೇ ಸೆಪ್ಟಂಬರ್ 2023ರಂದು ಬೆಳಿಗ್ಗೆ 9.00 ಗಂಟೆಗೆ ಆರಂಭವಾಗಿ, ಗುರುವಾರ, 14ನೇ ಸೆಪ್ಟಂಬರ್, 2023 ರಂದು ಭಾರತೀಯ ಕಾಲಮಾನ ಸಂಜೆ 5.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಭೌತಿಕ ಅಥವಾ ಡಿಮೆಟೀರಿಯಲೈಸ್ಟ್ ರೂಪದಲ್ಲಿ ಷೇರುಗಳನು ಹೊಂದಿರುವ ಷೇರುದಾರರು ಕಟ್ ಆಫ್ ದಿನಾಂಕ ಅಂದರೆ ಶುಕ್ರವಾರ, 8ನೇ ಸೆಪ್ಟಂಬರ್, 2023ರಂದು ಎಲೆಕ್ಟ್ರಾನಿಕ್ ಮಾದರಿಯಲ್ಲಿ ತಮ್ಮ ಮತವನ್ನು ಚಲಾಯಿಸಬಹುದು. ಂದು ವೇಲೆ ಒಬ್ಬ ವಕ್ಷಿ ಎಲ್ಲಿಂ ಸಂಚನೆ ಮತ್ತು ವಾರ್ಷಿಕ ವಧಿಯನ್ನು ಕಲ್ಪಡಿಸಿದ ನಂತರ ಆದರೆ ಕಟ್ ಆಪ್ ದಿವಾಂಕದ, ಅಂದರೆ ಸೆಪಂಬಡ್ 8, 2023ರ ವೇದ ಕಂಪನಿಯ ಸದಸ್ಯನಾದಲ್ಲಿ, ಆತ/ಅವಳು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಳಿಗಾಗಿ ಎನ್ಎಸ್ಡ್ಎಲ್ evoting@nsdl.co.in ಗೆ ಇ–ಮೇಲ್ ಮೂಲಕ ವಿನಂತಿಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಆದಾಗ್ಯೂ, ಆತ/ಅವಳು ಈಗಾಗಲೇ ಎನ್ಎಸ್ಡಿಎಲ್ ನಲ್ಲಿ ರಿಮೋಟ್ ಇ–ವೋಟಿಂಗ್ ಗಾಗಿ ನೋಂದಾಯಿತವಾಗಿದ್ದರೆ, ಆತ/ಅವಳ ತಮ್ಮ ಚಾಲ್ತಿಯಲ್ಲಿರುವ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಬಳಸಿ, ಮತದಾನ ಮಾಡಬಹುದು.

. ಎಜಿಎಂ ನಲ್ಲಿ ಭಾಗವಹಿಸಲು ಸಾಧ್ಯವಾಗುವ ಸದಸ್ಯರು ಅಥವಾ ಎನ್ಎಸ್ಡ್ಎಲ್ ನ ವೆಬ್ಸ್ಟೆಟ್ https://www.evoting.nsdl.com ನಲ್ಲಿ ತಮ್ಮ ರಿಮೋಟ್ ಇ–ವೋಟಿಂಗ್ ಲಾಗಿನ್ ಕ್ರೆಡೆನ್ನಿಯಲ್ಪ್ಗಳನ್ನು ಬಳಸಿ ನೋಡಬಹುದಾಗಿದೆ. ಸದಸ್ಯರು ಈ ವೆಬ್ಕಾಸ್ಟ್ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.

0. ಸದಸ್ಪರು ಇವುಗಳನ್ನು ಗಮನಿಸಲು ಕೋರಲಾಗಿದೆ.

* ರಿಮೋಟ್ ಇ–ವೋಟಿಂಗ್ ಮಾದರಿಯನ್ನು ಸೆಪ್ಟಂಬರ್ 14, 2023ರ ಸಂಜೆ 5.00 ಗಂಟೆಯ ನಂತರ ನಿಷ್ಕ್ರಿಯಗೊಳಿಸಲಾಗುವುದು * ನಡಾವಳಿಗಳ ಮೇಲೆ ಸದಸ್ಯರು ಒಂದು ಬಾರಿ ಮತದಾನ ಚಲಾಯಿಸಿದ ನಂತರ ಮತ್ತೆ ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ

* ರಿಮೋಟ್ ಇ-ವೋಟಿಂಗ್ ಸಮಯದಲ್ಲಿ ಮತ ಚಲಾಯಿಸಲು ಸಾಧ್ಯವಾಗದ ಸದಸ್ಯರುಗಳಿಗೆ ಎಜಿಎಂ ಸಂದರ್ಭದಲ್ಲಿ ಇ-ವೋಟಿಂಗ್ ಸೌಲಭ್ಯವನ್ನು ಕಲಿಸಲಾಗಿದೆ.

* ಎಜಿಎಂ ಗಿಂತ ಮೊದಲೇ ರಿಮೋಟ್ ಇ–ಮೋಟಿಂಗ್ ಮೂಲಕ ಮತ ಚಲಾಯಿಸಿದ ಸದಸರು ಎಜಿಎಂ ನಲಿ ಬಾಗವಹಿಸಬಹುದು ಆದರೆ ಎಜಿಎಂ ಸಂದರ್ಭದಲಿ ಮತ ಮತಚಲಾಯಿಸಲು ಅವಕಾಶವಿರುವುದಿಲ. * ಒಬ್ಬ ವ್ಯಕ್ತಿಯ ಹೆಸರು ಸದಸ್ಯರ ಪಟ್ರಿಯಲ್ಲಿ ಅಥವಾ ಡೆಪಾಸಿಟರಿಗಳಿಂದ ನಿರ್ವಹಿಸಲಡುವ ಲಾಭದಾಯಕ ಮಾಲೀಕರ ಪಟಿಯಲಿ ಕಟ್ ಆಪ್ ದಿನಾಂಕ ಅಂದರೆ

ಶುಕವಾರ, ಸೆಪಂಬರ್ 8, 2023 ರಂತೆ ದಾಖಲಾಗಿದ್ದರೆ, ಮತ್ತು ನಮೂದಿತವಾಗಿದ್ದರೆ, ಅಂಥವರು ಮಾತ್ರ ರಿಮೋಟ್ ಇ-ವೋಟಿಂಗ್ ಅಥವಾ ಎಜಿಎಂ ಸಂದರ್ಭದಳಿ ಇ–ವೋಟಿಂಗ್ ಸೌಲಭ್ಯವನ್ನು ಪಡೆದುಕೊಳಬಹುದು

. ಇ–ವೋಟಿಂಗ್ ವಿಧಾನ ಮತ್ತು ಮಾದರಿಯನ್ನು ಸದಸ್ಯರಿಗೆ ನೋಟೀಸ್ನಲ್ಲಿ ನೀಡಲಾಗಿದೆ. ಒಂದು ವೇಳೆ ಇ–ವೋಟಿಂಗ್ ಸದಸ್ಯರು ಆಗಾಗ ಕೇಳುವ ಪ್ರಶ್ನೆಗಳ (ಎಫ್ಎಕ್ನು) ವನ್ನು ಆಧಾರ ಮಾಡಿಕೊಳ್ಳಬಹುದು ಮತ್ತು ಇವೋಟಿಂಗ್ ಬಳಕೆದಾರರ ಕೈಪಿಡಿಯನ್ನು ಸದಸ್ಯರಿಗಾಗಿ www.evoting.nsdl.com ನ ಡೌನ್ಲೀಡಿಂಗ್ ವಿಭಾಗದಳ ಲಭ್ಯವಿರುವಂತೆ ಮಾಡಲಾಗಿದೆ ಅಥಾ ಟೋಲ್ಟ್ ನಂ. 1800–222–990 ಅಥವಾ ದೂರವಾಣಿ ಸಂ. : 91 22 2499 4545/1800–222–990 ಗೆ ಕರೆ ಮಾಡಿ ಎಲೆಕ್ಟ್ರಾನಿಕ್ ಮತದಾನದ ಬಗೆಗಿನ ನಿಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು. ಬದಲಿಯಾಗಿ, ಸದಸ್ಯರು ಕಂಪನಿ ಕಾರ್ಯದರ್ಶಿ ಶ್ರೀ ಸದಾನಂದ ಪೂಜಾೀ ರವರಿಗೆ investors@coffeedaygroup.com ಗೆ ಸಹ ಇ–ಮೇಲ್ ಮೂಲಕ ಕಳುಹಿಸಬಹುದಾಗಿದೆ.

ನಿರ್ದೇಶಕರ ಮಂಡಳಿಯ ಆದೇಶದ ಮೇರೆಗೆ ಕಾಫಿ ಡೇ ಎಂಟರ್ಪ್ಪೆಸಸ್ ಲಿಮಿಟೆಡ್ಗಾಗಿ ಸಹಿ/-

ದಿನಾಂಕ: 23ನೇ ಆಗಸ್ಟ್ 2023 ಸ್ಥಳ: ಬೆಂಗಳೂರು

ಸದಾನಂದ ಪೂಜಾಗಿ ಕಂಪನಿ ಕಾರ್ಯದರ್ಶಿ

ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಕನಕಮರ ಸಿ.ಮಿಸ್.ನಂ.305/2023

<mark>ಅರ್ಜಿದಾರರು:</mark> ಶ್ರೀಮತಿ ಅರಸಮ್ಮ ಬಿನ್ ಲೇಟ್ ಈರಯ್ಯ ವಯಸ್ಸು 85 ವರ್ಷ ವಾಸ: ಬಸವಸಗುಡಿ ಬೀದಿ 4ನೇ ಬ್ಲಾಕ್, ದೊಡ್ಡಾಲಹಳ್ಳಿ ಗ್ರಾಮ, ಉಯ್ಯಂಬಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ ಮತ್ತು ಇತರರು

ಪತಿ ಅರ್ಜಿದಾರರು: 1. ಜನನ ಮತು ಮರಣ ನೊಂದಣಿ ರಾಮನಗರ ಜಿಲ್ಲೆ. 2. ಗ್ರಾಮ ಲೆಕ್ಕಾಧಿಕಾರಿಗಳು, ಟಿ.ಬೇಕುಪ್ಪೆ ವೃತ್ತ, ಕಸಬಾ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ

ಪ್ರಕಟಣೆ ಮೇಲ್ಕಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ. 1 ಮತ್ತು 3ನೇ ಅರ್ಜಿದಾರರ ತಾಯಿ. 2, 4 ಮತ್ತು 5ನೇ ಅರ್ಜಿದಾರರ ಅತ್ತೆ ಮತ್ತು 6 ರಿಂದ 8ನೇ ಅರ್ಜಿದಾರರ ಅಜ್ಜಿಯವರಾದ ಸಿದ್ದಮ್ಮ ಕೋಂ ಲೇಟ್ ಈರಯ್ಯ ರವರು, ರಾಮನೆಗರ ಜಿಲ್ಲೆ, ಕನಕಪುರ ತಾಲ್ಲೂಕು, ಕಸಬಾ ಹೋಬಳಿ, ತೊರೆಬೇಕುಪ್ಪೆ ಗ್ರಾಮದಲ್ಲಿ ದಿನಾಂಕ 04.07.1999 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅದಿಕಾರ ಕೊಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದನಾಂಕದಂದು ಅಂದರೆ, 26.09.2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು.

2023ರ ಆಗಸ್ 23ನೇ ತಾರೀಮಿ ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು. ಮಾನ್ಯ 2ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು

ಚೇತನ್.ಎಸ್.ಎಂ ವಕೀಲರು ಕನಕಮರ ಟೌನ್ ಸ್ಥಳ : ಕನಕಮರ ದಿನಾಂಕ: 23.08.2023

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ. ಎಫ್.ಸಿ ನ್ಯಾಯಾಲಯ ಕನಕಮರ ಸಿ.ಮಿಸ್.ನಂ. 265/2023

<mark>ಅರ್ಜಿದಾರರು:</mark> ಶ್ರೀ ಸಿದ್ದಬಸಪ್ಪ ಬಿನ್ ಲೇಟ್ ದಬ್ಬಗುಳಯ್ಯ ವಯಸ್ಸು 66 ವರ್ಷ ವಾಸ: ಸರಹದ್ದಿನದೊಡ್ಡಿ ಗ್ರಾಮ, ಹುಣಸನಹಳಿ ಅಂಚೆ. ಕೋಡಿಹಳಿ ಹೋಬಳಿ ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು ವಿರುದ್ಧ ಪ್ರತಿ ಅರ್ಜಿದಾರರು: l. ಶ್ರೀಮತಿ ಸಿದ್ದಬಸಮ್ಮ ಮತ್ತು

ಇತರರು 2. ಗ್ರಾಮ ಲೆಕ್ಕಾಧಿಕಾರಿಗಳು, ಹುಣಸನಹಳ್ಳ ವೃತ್ತ ಕೋಡಿಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ

ಮೇಲ್ತಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ಹಾಗೂ 1 ಮತು 2ನೇ ಎದುರುದಾರರ ತಂದೆಯವರಾದ ಶ್ರೀ ದಬ್ಬಗುಳಯ್ಯ ಬಿನ್ ಲೇಟ್ ಸಿದ್ದಲಿಂಗಯ್ಯ ರವರು, ರಾಮನಗರ ಜಿಲೆ. ಕನಕಮರ ತಾಲೂಕು. ಕೋಡಿಹಳಿ ಹೋಬಳಿ. ಸರಹದ್ದಿನದೊಡ್ಡಿ ಗ್ರಾಮದಲ್ಲಿ ದಿನಾಂಕ 27.11,2011 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದಾಗಿ ಆಗಲಿ ಅಥವಾ ಅದಿಕಾರ ಕೊಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ. 27.09.2023 ರ ಬೆಳಿಗೆ ಸರಿಯಾಗಿ 11=00 ಪಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಸರ್ಥ ಗೊಳಿಸಲಾಗುವುದು. 2023ರ ಆಗಸ್ಟ್ 22ನೇ ತಾರೀಖು ದಿವಸ ನನ್ನ ಸಹಿ ಮತ್ತು

ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೆದಾರರು,

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಪ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು ಟಿ.ಎಲ್.ಶಿವಕುಮಾರ್ ವಕೀಲರು. ಕನಕಮರ ಸ್ಥಳ: ಕನಕಮರ

ದಿನಾಂಕ: 22/08/2023

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ಮತು ಜೆ.ಎಂ. ಎಫ್.ಸಿ, ನ್ಯಾಯಾಲಯ ಕನಕಮರ ಸಿ.ಮಿಸ್.ನಂ. 484/2023

ಅರ್ಜಿದಾರರು: ಶೀ ಶಿವರಾಜು ಬಿನ್ ಲೇಟ್ ಮರಿಗೌಡ ವಯಸ್ಸು 60 ವರ್ಷ ವಿಳಾಸ: ಮರಿಗೌಡನದೊಡ್ಡಿ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು

ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ೨೦೦೪ ಕನಕಪುರ 2. ಗ್ರಾಮ ಲೆಕ್ಕಾಧಿಕಾರಿಗಳು, ಮರಿಗೌಡನದೊಡ್ಡಿ ವೃತ್ತ. ಮರಳವಾಡಿ ಹೋಬಳಿ, ಕನಕಮರ ತಾಲ್ಲೂಕು, ರಾಮ

ಪ್ರಕಟಣೆ ಮೇಲ್ತಾಣಿಸಿರುವ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, 1 ಮತ್ತು 2ನೇ ಅರ್ಜಿದಾರರ ತಂದೆ. 3ನೇ ಅರ್ಜಿದಾರರ ಮಾವನವರಾದ ಶೀ ಮ-ರಿಗೌಡ ಬಿನ್ ಲೇಟ್ ದಾಸೇಗೌಡ ರವರು, ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ಮ-ರಿಗೌಡನದೊಡ್ಡಿ ಗ್ರಾಮದಲ್ಲಿ ದಿನಾಂಕ 21.01.2000 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದಂದು ಅಂ-ದರೆ, 25.09.2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು . ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ

ಗೊಳಿಸಲಾಗುವುದು. 2023ರ ಆಗಸ್ 22ನೇ ತಾರೀಖು ಈ ದಿವಸ ನನ. ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು. ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರು

ವಕೀಲರು, ಕನಕಮರ

ಸ್ಥಳ : ಕನಕಮರ ದಿನಾಂಕ: 22-08-2023

ರಾಜ್ಯ ವನ್ಯ ಜೀವಿ ಮಂಡಳಿಯಿಂದ ಅನುಮತಿ । ಸ್ಥಾಯಿ ಸಮಿತಿ ರಚನೆಗೆ ಒಪ್ಪಿಗೆ ಬನ್ನೇರುಘಟ್ಟದ ಮುಖಾಂತರ ಎಲಿವೇಟೆಡ್ ಕಾರಿಡಾರ್ ನಿರ್ಮಾಣ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಘಾನವನದ ಮೂಲಕ ಹಾದುಹೋಗಲು 6.63 ಕೆ.ಮೀ. ಉದ್ದದ ಎತ್ತರದ ಕಾರಿಡಾರ್ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯ ಪ್ರಸ್ತಾವನೆಗೆ ರಾಜ್ಯ ವನ್ಯ ಜೀವಿ ಮಂಡಳಿ ಅನುಮತಿ ನೀಡಿದೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 17ನೇ ವನ್ಯ ಜೀವಿ ಮಂಡಳ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಲಾಗಿತ್ತು. ಅಲ್ಲದೆ, ಹೆಸರುಘಟ್ಟ ಹುಲ್ಲುಗಾವಲು ಕುರಿತ ವಿಚಾರ ಸೇರಿದಂತೆ ಹಲವು ಪ್ರಸ್ತಾವಗಳನ್ನು ಮಂಡಿಸಲಾಯಿತು. ಈ ಪೈಕಿ ರಾಮನಗರದಿಂದ ಪೆದ್ದಮದಗೊಂಡಪಲ್ಲಿವರೆಗೆ ಎಸ್ಪಿಆರ್ಆರ್ ಹಂತ–2 (ಎನ್ಎಚ್ 948 ಎ) ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

ಇದು ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ರಾಜ್ಯ ರಾಜಧಾನಿಯಲ್ಲಿ ಭಾರೀ ವಾಹನಗಳ ಚಲನೆಯನ್ನು ನಿರ್ಬಂಧಿಸಲು ಬೆಂಗಳೂರಿನ ಸುತ್ತಲೂ ನಿರ್ಮಿಸಲಾಗುತ್ತಿರುವ ಎಲಿವೇಟೆಡ್ ಕಾರಿಡಾರ್ 280 ಕಿ.ಮೀ. ಸ್ಯಾಟಲೈಟ್ ಟೌನ್ ರಿಂಗ್ ರೋಡ್ನ



ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲಕ ಕಾರಿಡಾರ್ ನಿರ್ಮಾಣದ ಕುರಿತು 2018-19ರಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಸಂರಕ್ಷಣಾಕಾರರು, ಕಾರ್ಯಕರ್ತರು ಮತ್ತು ನಿವೃತ್ತ ಅರಣ್ಯ ಅಧಿಕಾರಿಗಳಿಂದ ಹೆಚ್ಚುತ್ತಿರುವ ವಿರೋಧದಿಂದಾಗಿ ತಡೆಹಿಡಿಯಲಾಗಿತ್ತು.

ಈ ಮಧ್ಯೆ ಲೋಕೋಪಯೋಗಿ ಇಲಾಖೆ ಈ ಕುರಿತು ಐದು ಪ್ರಸ್ತಾವನೆಗಳನ್ನು ಹೊರತಂದು



ಅರಣ್ಯ ಇಲಾಖೆಗೆ ಕಳುಹಿಸಿತ್ತು. ಇವೆಲ್ಲವುಗಳಲ್ಲಿ

ಎಲಿವೇಟೆಡ್ ಕಾರಿಡಾರ್ನ್ನು ಅನುಮೋದನೆಗಾಗಿ

ಆಯ್ಕೆ ಮಾಡಲಾಗಿದೆ. ಈಗಿರುವ ರಸ್ತೆಯಲ್ಲಿ

ಯಾವುದೇ ಮರಗಳನ್ನು ಕಡಿಯದಂತೆ ಮತ್ತು

ನಿರ್ಮಿಸಲಾಗುವುದು ಎಂದು ಪ್ರಸ್ತಾವನೆಯಲ್ಲಿ

ತಿಳಿಸಲಾಗಿದೆ. ಮಾರ್ಸರಹಳ್ಳಿ ಗ್ರಾಮದಿಂದ

ಉದ್ಯಾನವನಕ್ಕೆ

ಎಲಿವೇಟೆಡ್ ಕಾರಿಡಾರ್ ನಿರ್ಮಾಣವು ಡೆಕ್ ಗೇಟ್ಗಳು, ಸಿಸಿಟಿವಿ, ಬ್ಯಾರಿಕೇಡ್ಗಳು ಮತ್ತು ಬೋರ್ಡ್ಗಳನ್ನು ಹೊಂದಿರುತ್ತದೆ ಎಂದು ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದು, ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲಿವೇಟೆಡ್ ಕಾರಿಡಾರ್ ಗಳನ್ನು ಉಲ್ಲೇಖಿಸಿ ಪ್ರಸ್ತಾವನೆಯನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಈ ಪ್ರಸ್ತಾವನೆಯನ್ನು ಮುಂದೆ ರಾಷ್ಟ್ರೀಯ ವನ್ನ ಜೀವಿ ಮಂಡಳಿಗೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ವನ್ಯ ಜೀವಿ

ಮಂಡಳಿಗೆ ಪ್ರಸ್ತಾವನೆ

ಪೆರಿಯಮಗೊಂಡನ ಹಳ್ಳಿವರೆಗಿನ 6.63 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ.

ಸಭೆಯಲ್ಲಿ ಮಂಡಳಿಗೆ ಸ್ಥಾಯಿ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ವನ್ಯ ಜೀವಿ ರಕ್ಷಣಾ ಕಾಯಿದೆ ತಿದ್ದುಪಡಿಯ ಪ್ರಕಾರ, ಸಮಿತಿ ರಚಿಸಲು ಸಾಧ್ಯವಿದೆ. ಇದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಅನುಗುಣವಾಗಿ ಇರುತ್ತದೆ.

27ಕ್ಕೆ ಆಚಾರ್ಯರ ಜನ್ಮಾರಾಧನೆ

ಬೆಂಗಳೂರು: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಆಚಾರ್ಯರ ಜನ್ಮಾರಾಧನೆ ಕಾರ್ಯಕ್ರಮ ಆ.27ರಂದು ಬೆಳಗ್ಗೆ 9.45ಕ್ಕೆ ಯುವಪಥದಲ್ಲಿ ಆಯೋಜಿಸಲಾಗಿದೆ. ಇದೇ ವೇಳೆ ಬನ್ನಂಜೆ ಉವಾಚ ಹಾಗೂ ಶ್ರೀಗೋವಿಂದಾಲೋಕಃ ಕೃತಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃತಿ ಅನಾವರೆಣಗೊಳಿಸಿ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರು ಕರ್ನಾಟಕ ಸಂಸ್ಕೃತ ವಿವಿಯ ಡಾ.ಎಸ್. ಅಹಲ್ಯಾ, ಸಂಸ್ಕೃತಿ ಚಿಂತಕ ಡಾ.ಜಿ.ಬಿ.ಹರೀಶ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹರೇಮಗಳೂರ್ ಕಣ್ಣನ್, ಗಂಗಾವತಿ ಪ್ರಾಣೇಶ್, ವೈ.ವಿ ಗುಂಡೂರಾವ್, ಬಸವರಾಜ ಮಹಾಮನಿ, ನಾಗಶ್ರೀ ತ್ಯಾಗರಾಜ್, ಎನ್. ರಾಮನಾಥ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದೆ.

ಎವಿಐಒಎಂ ಇಂಡಿಯ ಹೌಸಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ CIN: U65993DL2016PTC291377

ಈ ಮೂಲಕ ಸೂಚನೆ ನೀಡುವುದೇನೆಂದರೆ, ಎವಿಐಒಎಂ ಇಂಡಿಯ ಹೌಸಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್, ಒಂದು ಹೌಸಿಂಗ್ ಫೈನಾನ್ಸ್ ಕಂಪನಿಯಾಗಿದ್ದು, ತನ್ನ ಶಾಖೆಯ ಕಾರ್ಯಾಚರಣೆಯನ್ನು ನಂ. 971/29, 2ನೇ ಮಹಡಿ, 15ಎ ಕ್ರಾಸ್, 3ನೇ ಹಂತ, ಸೆಕ್ಷರ್–ಎ, ಯಲಹಂಕ ನ್ಯೂ ಟೌನ್, ಬೆಂಗಳೂರು–560064 ಇಲ್ಲಿಯೇ ಸಂಬಂಧಿತರೆಲ್ಲರೂ ದಿನಾಂಕ 17.08.2023ರಂದು ಪ್ರಕಟವಾದ ಸಾರ್ವಜನಿಕ ಸೂಚನೆಯನ್ನು ನಿರ್ಲಕ್ಷಿಸಲು

ಎವಿಐಒಎಂ ಇಂಡಿಯ ಹೌಸಿಂಗ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಪರವಾಗಿ

ದಿನಾಂಕ: ಆಗಸ್ಟ್ 22, 2023

T trytightroles:

ಕೋರಲಾಗಿದೆ

ಹೊಂಬೇಗೌಡ ನಗರ ಶಾಖೆ. ರೆಗೆಯ ಬ್ಯುಂರ್ 🗘 Canara Bank ಕಾಮಧೇನು ಗಾರ್ಡನಿಯಾ. 11ನೇ ಕ್ರಾಸ್, ಹೊಂಬೇಗೌಡ ನಗರ ಬೆಂಗಳೂರು-560027, ದೂ.080-22238088, ಇ–ಮೇಲ್: cb1371@canarabank.com

ಚಿನ್ನಾಭರಣಗಳ ಹರಾಜು ನೋಟೀಸು ಈ ಕೆಳಕಂಡ ಸಾಲಗಾರರು ನಮ್ಮಲ್ಲಿ ಚಿನ್ನದ ಆಭರಣ ಒತ್ತೆಯಟ್ಟು ಸಾಲ ಪಡೆದಿರುತ್ತಾರೆ. ಈ ಬಾಬ್ಲು ಬ್ಯಾಂಕಿಗೆ ಪಾವತಿಮಾಡಬೇಕಾದ ಹಣದ ಬಗ್ಗೆ ಸಾಲಗಾರರಿಗೆ ನೊಟೀಸ್ಗಳನ್ನು ನೀಡಿದ್ದು, ಸಕಾಲದಲ್ಲಿ ಸಾಲದ ಮೊತ್ತ ಮತ್ತು ಬಡ್ಡಿಯನ್ನು ಪಾವತಿ ಮಾಡಿರುವುದಿಲ್ಲ. ಆದ ಕಾರಣ ಒತ್ತೆಯಡಲಾದ ಚಿನ್ನದ ಆಭರಣಗಳನ್ನು ನಿಗದಿತ ದಿನಾರಃ 21.09.2023 ರೋಗ್ ಜಿಡಿಸಿಕೊಳ್ಳದಿದ್ದಲ್ಲಿ, ದಿನಾರಕ 22.09.2023 ರಂದು ಜಿಳಿಗೆ 11.00 ರಂದ ಮಾಧಿಕ 12.00 ಗಂಟೆಗೆ ಬ್ಯಾಂಕ್ನ ಅವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಬ್ಯಾಂಕಿನ ಸಂಪೂರ್ಣ ಗಮನದ ಮೇರೆಗೆ ಯಾವುದೇ ಸೂಚನೆಯಿಲ್ಲದೆ ಯಾವುದೇ ಅನುಕೂಲಕರ ದಿನಾಂಕದಂದು ಹರಾಜು ಮಾಡಲಾಗುವುದು.

ಕ್ರ.ಸಂ.	ಸಾಲದ ದಿನಾಂಕ	ಖಾತೆ ಸಂಖ್ಯೆ	ಸಾಲಗಾರರ ಹೆಸರು ಮತ್ತು ವಿಳಾಸ
1	01.09.2022	164002594012	ಸ್ಟೇಹಾ ಖಾನಂ D/o ಅಬ್ಬುಲ್ ವಾಹಬ್ ಖಾನ್, ನಂ.24, 1ನೇ ಮುಖ್ಯರಸ್ತೆ, ಸೋಮೇಶ್ವರನಗರ, ಜಯನಗರ 1ನೇ ಬ್ಲಾಕ್, ಬೆಂಗಳೂರು-560011.
ದಿನಾಂಕ: 23.08.2023 ಸ್ಥಳ: ಬೆಂಗಳೂರು			ಸಹಿ/– ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್

ಹೊಂಬೇಗೌಡ ನಗರ ಶಾಖೆ ಕೆನೆರು ಬ್ಯಾಂಕ್ 📣 Canara Bank 291, ಕಾಮಧೇನು ಗಾರ್ಡೇನಿಯಾ, 11ನೇ ಕಾಸ ವಿಲ್ಲನ್ ಗಾರ್ಡನ್, ಬೆಂಗಳೂರು-560027, ಮೊ: 080222225388 Feel common ಇಮೇಲ್: cb1371@canarabank.com

[ಸೆಕ್ಷನ್ 13(2)]ಸಾಲಗಾರರಿಗೆ/ ಜಾಮೀನುದಾರರಿಗೆ/ ಅಡಮಾನುದಾರರಿಗೆ ತಗಾದೆ ಸೂಚನೆ ಸೆಕ್ಕೂರಿಟೈಜೇಷನ್ ಅಂಡ್ ರಿಕನ್ ಸ್ಪಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫರ್ಮರ್ಸ್ಮಮೆಂಟ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ರ ಸೆಕ್ಷನ್ 13(2)ರನ್ನು ಓದಿಕೊಂಡಂತೆ ನೋಟೀಸು

ತನರಾ ಬ್ಯಾಂಕ್, ಹೊಂಬೇಗೌಡ ನಗರ ಶಾಖೆ ಆದ ನಾವು ಕೆಳಕಂಡ ನಿಮಗೆ ಸೆಕ್ಕೂರಿಟ್ಟಿಜೇಷನ್ ಅಂಡ ರಿಕನ್ಸಕನ್ ಆಪ್ ಪ್ರೆನಾನಿಯಲ್ ಅಸೆಟ್ ಅಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಟೂರಿಟಿ ಇಂಟರೆಸ್ ಆಕ್ 2002ರ ಸೆಕನ್ 13(2)ರ ಅನಯ ಡಿಮ್ಲಾಂಡ್ ನೋಟೀಸ್ನ ನೀಡಿಕೆಯನ್ನು ತಪಿಸಿಕೊಂಡಿರುವುದರಿಂದ, ಬ್ಲಾಂಕ ಡಿಮ್ಯಾಂಡ್ ನೋಟೀಸ್ಗಳನ್ನು ನಿಮ್ಮ ಸಂಬಂಧಪಟ್ಟ ವಿಳಾಸಗಳಿಗೆ ನೋಂದಾಯಿತ ಅಂಚೆ ಎ.ಡಿ. ಮೂಲಕ ಕೆಳಗೆ . ಇಸಿರುವ ದಿನಾಂಕದಂದು ಸ್ವೀಕೃತಿ ಕಳುಹಿಸಲಾಗಿತ್ತು. ಆದರೆ ಇವುಗಳು ನಿಮಗೆ ನೀಡಿಕೆಯಾಗದೆ ಹಿಂದಕ್ಕೆ ಬಂದಿವೆ. ುಮಗೆ ಮಂಜೂರು ಮಾಡಿದ್ದ ಸಾಲಗಳನ್ನು ಮರುಪಾವತಿ ಮಾಡಲು ತಪ್ಪಿತಸ್ಥರಾಗಿರುವುದು ಸದರಿ ನೋಟೀಸುಗಳ ಕ್ಷಣೆಯಾಗಿರುವುದು. ಸಾಲದ ವಿವರಗಳು ಮತ್ತು ಬಾಕಿಯಿರುವ ಮೊತ್ತ ಕೆಳಕಂಡಂತಿರುವುದು.

ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ ಹೆಸರು ಮತ್ತು ವಿಳಾಸ **ಸಾಲಗಾರರು) ಅತೀಕ್ ಅಹಮದ್** ಬಿನ್ ರಫೀಕ್ ಅಹಮದ್, #7/I, 1ನೇ ಮುಖ್ಯರಸ್ತೆ, 1ನೇ ಕ್ರಾಸ್, ಹೊಸ ಗುರಪನ ಪಾಳ್ಯ ಬೆಂಗಳೂರು ದಕಿಣ–560029. (**ಜಾಮೀನುದಾರರು) ಭಾರತಿ ಆರ್ D/o** ರಾಮರಾಜು ಎನ್ .75 ವಿಜಯ್ ಕ್ಲಾಸಿಕ್ 3ನೇ ಕ್ರಾಸ್, ಭೂಪಸಂದ್ರ ಸೆಂಟ್ರಲ್ ಎಕ್ಸ್ಟೆಸ್ ಲೇಔಟ್, ಬೆಂಗಳೂರು-560094. [ಸಾಲಗಾರರು ಪಡೆದ ಸಾಲ ಸೌಲಭ್ಯಗಳ ವಿವರಗಳು]

Ď.	ಸಾಲದ ಸಂಖ್ಯೆ	ಸಾಲದ ಸ್ವರೂಪ	ಮಂಜೂರಾದ ದಿನಾಂಕ	ಮಂಜೂರಾದ ಮೊತ್ತ	ದಿನಾಂಕ 21.06.2023 ರಂದು ಬರಬೇಕಾದ ಬಾಕಿ ಮೊತ್ತ	ವಾರ್ಷಿಕ ಬಡ್ಡಿ
	160001242750	Housing Finance	24.11.2022	ರೂ. 42,00,000	ರೂ. 42,91,976.49	11.40%+ 2% Penal Int
	160001312951	House Improvem ent Loan	20.12.2022	ರೂ. 8,40,000	Rs. 0.00	11.25%+2 % Penal Int

ಬರಬೇಕಾದ ಒಟ್ಟು ಮೊತ : ರೂ. 42,91,976.49 (ರೂಪಾಯಿ ನಲವತೆರಡು ಲಕದ ತೊಂಭತೊಂದು ಸಾವಿರದ ಒಂಭೈನೂರ ಎಪ್ಪತ್ತಾರು ಮತ್ತು ನಲವತ್ತೊಂಭತ್ತು ಪೈಸೆ ಮಾತ್ರ) 21.06.2023 ರಂದು ಹೆಚ್ಚಿನ ವೆಚ್ಚ ಮತ್ತು ಶುಲ್ಕಗಳು ಮತ್ತು ಪ್ರಾಸಂಗಿಕ ವೆಚ್ಚಗಳು. ಎನ್ಪಿಎ ದಿನಾಂಕ : 09.07.2023 ಡಿಮ್ಯಾಂಡ್ ನೋಟಿಸ್ ದಿನಾಂಕ : 11.07.2023

, ಸಿರಾಸಿಯ ವಿವರ: ಶೀರ್ಷಿಕೆದಾರರ ಹೆಸರು : ಅತೀಕ್ ಅಹಮ್ನದ್

ಷೆಡ್ಯೂಲ್ ಎ ಆಸ್ತಿ : ಎಲ್ಲಾ ಭಾಗ ವಿಭಾಗಗಳನ್ನೊಳಗೊಂಡಿರುವ ವಾಸಯೋಗ್ಯ ಆಸ್ತಿಯ ಇ–ಖಾತಾ ನಂ 150200103000520052, ಪಿಐಡಿ ನಂ.39/68/3/139/5/7, (ಹಿಂದೆ ಸರ್ವೆ ನಂ.68/3, ಹೊಸ ಸರ್ವೆ ನಂ.139/5, ವಿಸ್ತೀರ್ಣ 1 ಎಕರೆ, ಗೂಳಿಮಂಗಲ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ೊಗಳೂರು ಜಿಲ್ಲೆಯಲ್ಲಿದೆ, ವಿಸೀರ್ಣ 4046.86 ಚ.ಮೀ (1 ಎಕರೆ) ಮತ್ತು ಚಕ್ಕುಬಂದಿ: ಪೂರ್ವಕ್ಷೆ: ಖಾಸಗಿ ಆಸ್ತಿ, ಪಶ್ಚಿಮಕ್ಕೆ: ಖಾಸಗಿ ಆಸ್ತಿ ಉತ್ತರಕ್ಕೆ: ಖಾಸಗಿ ಆಸ್ತಿ 139/4, ದಕ್ಷಿಣಕ್ಕೆ: ರಸ್ತೆ.

ಷೆಡ್ಯೂಲ್ ಬಿ ಆಸ್ತಿ: ವಾಸಯೋಗ್ಯ ಫ್ಲಾಟ್ ನಂ. ಬಿ 009 'ಬಿ' ಬ್ಲಾಕ್, ನೆಲ ಮಹಡಿಯಲ್ಲಿದೆ ನಿರ್ಮಿಸಲಾದಿ ಕಟಡವನ್ನು "NA CENTRAL HEIGHTS" ಎಂದು ಹೆಸರಿಸಲಾಗಿದೆ, ಇ–ಖಾತಾ ನಂ .50200103000520099, ಫ್ಲಾಟ್ನ್ ವಿಸ್ತಿರ್ಣ ಸೂಪರ್ ಬಿಲ್ಟ್ ಅಪ್ ಪ್ರದೇಶ ಸುಮಾರು 910 ಚದರ ಅಡಿ. 2 ಬಿಹೆಚ್ಕೆ ಒಳಗೊಂಡಿರುವ. ಸಾಮಾನ್ಯ ಪದೇಶದಲಿ ಪಮಾಣಾನುಗುಣವಾದ ಅವಿಬಾಜಿತ ಹಕು ುತ್ತು ಬೇಸ್ಮೆಂಟ್ನಲ್ಲಿ 1 ಮುಚ್ಚಿದ ಕಾರ್ ಪಾರ್ಕಿಂಗ್ ಪ್ರದೇಶ 328.00 ಚದರ ಅಡಿ ಅವಿಭಾಜಿತ ಹಕ್ಕು ಶೀರ್ಷಿಕೆ ಮತ್ತು ಷೆಡ್ಯೂಲ್ 'ಎ' ಆಸ್ತಿಯಲ್ಲಿದೆ ಈ ಅಪಾರ್ಟ್ ಮೆಂಟ್ ವಿಟ್ರಿಫೈಡ್ ಟೈಲ್ ನೆಲಹಾಸು, ಮರದ

ಸಂಬಂಧಪಟ್ಟ ಮೊತ್ತಗಳನ್ನು **ಕೆನರಾ ಬ್ಯಾಂಕ್ಗೆ** ಪಾವತಿ ಮಾಡುವಂತೆ ಮತ್ತು ಇದಕ್ಕೆ ತಪ್ಪಿದ್ದಲ್ಲಿ ಸಾಲಗಾರರು ಮತ್ತು ಆಧಾರದಾರರ ಭದ್ರತಾ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದ ಸೇರಿದಂತೆ, ಸದರಿ ಅಧಿನಿಯವುದ ಉಪಬಂಧಗಳ ಅನ್ವಯ ಭದ್ರತಾಸ್ವತ್ತುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿಮಗೆ ಈ ಮೂಲಕ ಕರೆ ನೀಡಲಾಗಿದೆ. ಅದಿನಿಯಮದ ಅನಯ ್ರ **ಕೆನರಾ ಬ್ಯಾಂಕಿಗೆ** ದೊರೆಯುವ ಅಧಿಕಾರಗಳಲ್ಲಿ ಇವು ಒಳಗೊಂಡಿರುತ್ತವೆ. (1) ಗುತ್ತಿಗೆ, ನಿಯೋಜಿತ ಮಾರಾಟ[್] ಮತ್ತು ಭದ್ರತೆಯುಳ್ಳ ಸ್ವತ್ತುಗಳನ್ನು ಪಡೆಯುವಿಕೆ ಮೂಲಕ ವರ್ಗಾವಣೆ ಹಕ್ಕುಗಳು ಸೇರಿದಂತೆ ಸಾಲಗಾರರು / ಜಾಮೀನುದಾರರು / ಅಡಮಾನುದಾರರು ಆಧಾರದಾರರ ಭದ್ರತೆ **ಕೆನರಾ ಸ್ಯಾಂಕ್,** ಭದ್ರತೆಯುಳ್ಳ ಸ್ವತ್ತುಗಳ ವರ್ಗಾವಣೆಯ ಸಂಬಂಧದಲ್ಲಿ ಅಥವಾ ಅದರಲ್ಲಿ ವರ್ಗಾವಣೆ ಕಡೆದವರಿಗೆ ವರ್ಗಾವಣೆಯನ್ನು ನೀವೇ ಮಾಡಿರುವಿರಿ ಎಂಬ ಎಲ್ಲಾ ಹಕ್ಕುಗಳನ್ನು ಹೊಂದಿರುವರು ೨೦ಟಿಸಿರುವ ಡಿಮ್ಲಾಂಡ್ ನೋಟೀಸ್ ನಲಿ ತಿಳಿಸಿರುವ ಯಾವುದೇ ಬದ್ದತಾಸತು ಗಳನ್ನು ಹಾಗೂ ರ್ವಾಂಕಿಗೆ ಈಡು ಮಾಡಿರುವ / ಆಧಾರ ಮಾಡಿರುವ ಸ್ವತ್ತುಗಳನ್ನು ಬ್ಯಾಂಕಿನ ಪೂರ್ವಾನುಮತಿ ಗಡಿಯದೆ ಮಾರಾಟ, ಗುತಿಗೆ ಅಥವಾ ಇನ್ನಿತರೆ ರೂಪದಲ್ಲಿ (ನಿಮ್ಮ ವ್ಯವಹಾರದ ಸಾಮಾನ ುಧಾನದ ಹೊರತಾಗಿ ವರ್ಗಾವಣೆ ಮಾಡದ**ಿ**ತೆ ಸದರಿ ಅಧಿನಿಯಮದ ಪ್ರಕರಣ 13(13) ರ ಉಪಬಂಧಗಳ ಅನ್ವಯ ಈ ಮೂಲಕ ನಿಮ್ಮನ್ನು ನಿಷೇದಿಸಿದೆ. ಸದರಿ ಅಧಿನಿಯಮದ ಪ್ರಕರಣ 13(2) ರ ಅನ್ವಯ ಈ ನೋಟೀಸನ್ನು ನೀಡಿದೆ.

ದಿನಾಂಕ: 23.08.2023 ಸ್ಥಳ : ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ಕೆನರಾ ಬ್ಯಾಂಕ್

ಉದ್ಯಮಿ ಹತ್ಯೆಗೆ ಸಂಚು: ಎಫ್ಐಆರ್

ಕನಿಷ್ಠ

ಪಿಲ್ಲರ್ಗಳನ್ನು

ಬೆಂಗಳೂರು: ರಿಯಲ್ ಎಸ್ಫೇಟ್ ಉದ್ಯಮಿಯೊಬ್ಬರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ್ ಕುಖ್ತಾತ ರೌಡಿಗಳಾಗ ಸೈಕಲ್ ರವಿ, ಬೇಕರಿ ರಘು ಮತ್ತು ಸಹಚರರ ವಿರುದ್ದ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಬನ್ನೇರುಘಟ್ಟ

ಹಾನಿಯಾಗದಂತೆ

ರಿಯಲ್ ಎಸ್ಟೇಟ್ ಉದ್ಯಮಿ ಗಜೇಂದ್ರ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ನಗರದಲ್ಲಿ ರೌಡಿ ಚಟುವಟಿಕೆಗಳು, ದ್ವೇಷದ ಆಕ್ರಮಣ, ಹತ್ಯೆ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಇತ್ತೀಚಿಗೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಹನುಮಂತನಗರ ಠಾಣಾ ವ್ಯಾಪ್ತಿಯ ರೌಡಿ ಬೇಕರಿ ರಘು ಎಂಬಾತನನ್ನು ಕರೆಸಿದ್ದ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

ಆದರೆ ಮಾರನೇ ದಿನ ಅಂದರೆ ಆ. 20 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಭಾನುವಾರ ಗಜೇಂದ್ರ ಅವರು ರಾಮಚಂದ್ರಪುರ ಪಾರ್ಕ್ ಬಳಿ ಬಂದಿದ್ದಾಗ ಕೆಲವರು ಅವರ ಹತ್ಯೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಬಂದ ಗಜೇಂದ್ರ ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೈಕಲ್ ರವಿ ಮತ್ತು ಬೇಕರಿ ರಘು ಅವರು ಕೊಲೆ ಮಾಡಲು ಹೇಳಿದ್ದಾರೆ ಎಂದು ತಮ್ಮ ಮೇಲೆ ದಾಳಿ ಡೆಸಲು ಬಂದಿದ್ದವೆರು ಹೇಳಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.

ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು

ಬೆಂಗಳೂರು: ಮನೆಯೊಂದರ ಸಂಪ್ ಸ್ವಚ್ಛಗೊಳಿಸುವ ನಾಯ್ಕ್ ಬಂದಿದ್ದು, ಈ ವೇಳೆ ಮಾಲೀಕ ಸಂಪ್*ಗೆ* ವೇಳೆ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜ್ಯಂತಗರದ 4ನೇ ಬ್ಲಾಕ್ ನಲ್ಲಿ ನಡೆದಿದೆ. ಜಯನಗರದ 4ನೇ ಬ್ಲಾಕ್ ನಲ್ಲಿ ಮಂಗಳವಾರ ಮಧ್ಯಾಹ್ನ ಮನೆಯೊಂದರ ಸಂಪ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಹರಿದು ಆದಿನಾರಾಯಣ್ ನಾಯ್ಕ್ (44) ಮೃತಪಟ್ಟಿದ್ದಾರೆ. ಸಂತೋಷ್ ಅವರ ಮನೆಯ ಸಂಪ್ ಸ್ವಚ್ಛಗೊಳಿಸುವ ಕೆಲಸವನ್ನು ಗುತ್ತಿಗೆದಾರ ಚಂದ್ರು ಅವರಿಗೆ ವಹಿಸಲಾಗಿತ್ತು. ಅವರು ಆ ಕೆಲಸಕ್ಕೆ ಆದಿನಾರಾಣ್ ನಾಯ್ಕ್ ಅವರಿಗೆ

ಅದರಂತೆ ಸಂತೋಷ್ ಮನೆಗೆ ಆದಿನಾರಾಯಣ್

ಅಳವಡಿಸಿದ್ದ ಮೋಟಾರ್ ಆಫ್ ಮಾಡದೆ ಸಂಪ್ ಸ್ವಚ್ಛಗೊಳಿಸಲು ತಿಳಿಸಿ ಹೋಗಿದ್ದರು. ಮೋಟಾರ್ ಚಾಲನೆಯಲ್ಲಿದ್ದುದನ್ನು ಗಮನಿಸದ ಆದಿನಾರಾಯಣ್ ನಾಯ್ಕ್ ಸಂಪ್ ಒಳಗೆ ಇಳಿದ್ದು, ಇದರಿಂದ ನೀರಿನಲ್ಲಿ ವಿದ್ಯುತ್ ಪ್ರಹರಿಸಿ ಶಾಕ್ ಹೊಡೆದು ನಾಯ್ಕ ಒದ್ದಾಡಿದ್ದರು. ಕೂಡಲೇ ಅವರನ್ನು ಮೇಲೆತ್ತಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ತೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ಕುರಿತು ಆದಿನಾರಾಯಣ್ ನಾಯ್ಕ್ ಅವರ ಪತ್ರಿ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಲೈಂಗಿಕ ಕಿರುಕುಳ ಆರೋಪ: ದೂರು

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದಡಿ ಚರ್ಚ್ ಒಂದರ ಫಾದರ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ನಫಾದರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮಧ್ಯೆ ಮಹಿಳೆ ವಿರುದ್ದ ಫಾದರ್ ಕೂಡ ದೂರು ನೀಡಿದ್ದು, ಆ ಕುರಿತಾಗಿಯೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚರ್ಚ್ ಫಾದರ್ ಜಯಕರನ್ ಎಂಬುವರು ಲೆಂಗಿಕ ಕಿರುಕುಳ ನೀಡಿ ಹಲೆ ಮಾಡಿದಾರೆ. ಅವರ ಅನುಯಾಯಿಗಳೂ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಚಚ್

ಪ್ರಯೋಜನವಾಗಿಲ್ಲ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮತೊಂದೆಡೆ ತಮ ವಿರುದ್ದ ದೂರು ನೀಡಿದ್ದ ಮಹಿಳೆ ಸೇರಿದಂತೆ 9 ಮಂದಿಯ ವಿರುದ್ ಚರ್ಚ್ ಫಾದರ್ ಜಯಕರನ್ ಅವರೂ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ನಾನು ಚರ್ಚ್ ಫಾದರ್ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದರು. ಆರೋಪಿಗಳು ಚರ್ಚ್ ಹಣ ದುರುಪಯೋಗ ಮಾಡಿ ಕೊಂಡಿದ್ದಾರೆ. ಹಣದ ಲೆಕ್ಕ ಕೇಳಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆಂದು ಆರೋಪಿಸಿದ್ದಾರೆ.

PUBLIC NOTICE Public are informed that our clients Mrs.Tasneem

Purchase the Property bearing Site No.1267 Bangalore presently within the limits of BBMP and Measuring: East to West: 40ft & north to South 30ft totally measuring 133,33sg,Gaia.and bounded on: East by: Site No.1272, West by: Road, North by: Site No.1268. South by: Site No.1266 from its owner K.Subramani S/o. Late Kannan K., if any persons having any right/interest /Claim over the said property may lodge their objections/claims with documentary evidence within 7 days from the date of this publication, to the undersigned. KSR Associates

ADVOCATES & LEGAL CONSULTANTS OFFICE# 53/1, 1th Floor, Guttahalli Main Road, D.T. Street, 8th Cross, Malleshwaram, Bangalore - 560 003 Email: raviksadvocate@gmail.com Mobile: 99450 00789

IN THE COURT OF THE 1ST ADDITIONAL **CIVIL JUDGE AND JMFC AT MALUR** C.M.C. NO.171 /2023 BETWEEN: 1. Sri. Narayanachari, S/o Late Erachari, aged about 66 years, 2. Smt. Shanthamma,

W/o Narayanachari, aged about 58 years.
3. Sri. Somashekar T.N, S/o Narayanachari, aged about 32 years.

4. Sri. Rajkumar T.N. All are residing at: Thurunasi Village, Masthi Hobli and post, Malur Taluk, ...PETITIONERS Kolar District - 563139. AND: 1. The Thasildar. Malur Taluk, Kolar District - 563139. **2. The Registrar of birth and Deaths**,

Malur Taluk, Kolar District - 563139, Represente by its authorised officer. ...RESPONDENT by its authorised officer. ...RESPONDENT
The above named petitioner had filed petition
under section 13 (3) of Karnataka Births and
Deaths Registration Act 1969 on the file of the Deaths Registration Act 1909 on the line of an Hon'ble 1st Additional Civil Judge and JMFC a Malur seeking a directions to Respondents to register the date of death of **Smt. Venkatamma W**/ Late Erachari in their records and issue the death certificate of Smt. Venkatamma W/o Late Erachari who died on 24-01-2022 at Petitioners

egard to issue of death certificate of Smt. /enkatamma W/o of Erachari, amy appear along with their advocate and above to answer all the material question relating to the same at 11 AM or 21st September of 2023. Given under my hand and seal of the court this the 22nd day of August, 2023.

By order of the Court, Sheristedar Prl Civil Judge & J.M.F.C. Court, Malur RI RAVI KUMAR T.K. & VLIAY KUMAR R dvocates, Office at, No.2, Mayura Ma asement floor, 1st Cross, 1st main, andhinagar, Bangalore - 560009.

ವಿದ್ಯಾರ್ಥಿನಿ ಅನುಮಾನಾಸ್ತದ ಸಾವು: ಪ್ರಕರಣ ದಾಖಲು ಬೆಂಗಳೂರು: ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿಯ

ಮನೆಯೊಂದರಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ತಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.



ಮುಳಬಾಗಿಲು ತಾಲ್ಕೂಕಿನ ನಂಗಲಿ ಮೂಲದ ಹಿಮಾ (18) ಶವವಾಗಿ ಪತ್ತೆಯಾದ ದ್ವಿತೀಯ ವಿದ್ಯಾರ್ಥಿನಿ. ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿಯ ಅಜ್ಜಿ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದಳು. ಅಜ್ಜಿ ಮಂಗಳವಾರ ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಹೋದ ವೇಳೆ 'ಘಟನೆ ನಡೆದಿದೆ.

ವ್ಯಾಪಾರದ ಮಧ್ಯೆ ಅಜ್ಜಿ ತನ್ನ ಮೊಮ್ಮಗಳಿಗೆ ಕರೆ ಮಾಡಿದಾಗ ಆಕೆ ಸ್ವೀರಿಸಿರಲಿಲ್ಲ. ಹೀಗಾಗಿ ನೆರೆ ಮನೆಯವರಿಗೆ ಕರೆ ಮಾಡಿ ಮೊಮ್ಮಗಳ ಬಗ್ಗೆ ವಿಚಾರಿಸಿದರು. ಈ ವೇಳೆ ನೆರೆಮನೆಯವರು ಅಜ್ಜಿಯ ಮನೆಗೆ ತೆರಳಿದಾಗ ಹಿಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಕುರಿತು ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತ್ಯಾಚಾರವೆಸಗಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ವ್ಯಕ್ತಿಗೆ ನಗರದ ತ್ವರಿತ ವಿಶೇಷ ನ್ಯಾಯಾಲಯ ಜೀವಾವಧಿ ಶಿಕೆ ವಿಧಿಸಿದೆ.

ನಿಷಾದ್ ಶಿಕೆಗೊಳಗಾದ ಆರೋಪಿ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ 3 ವರ್ಷದ ಬಾಲಕಿಯನ್ನು ಹೆಣ್ಣುಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ. ಆರೋಪಿ ವಿರುದ ಪೊಲೀಸರು ಫೋಕೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಬಳಿ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣುಮಗುವನ್ನು 2018ರ ಫೆ. 26ರಂ ಅಪಹರಿಸಿದ್ದ ನಿಷಾದ್, ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ದೊಡ್ಡ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುಮಾರು ನಾಲ್ಕು ವರ್ಷ ವಿಚಾರಣೆ ನಡೆಸಿದ ಎಫ್ ಟಿಎಸ್ಸ್ 4 ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ತೆ ವಿಧಿಸಿದೆ.